



ಕೊರೋನಾ
ಲಸಿಕೆಗಳೇನೂ ಸಿದ್ಧ!
ಅದರೆ ಸದ್ಯಕ್ಕೆವು
ಜನಾರ್ಥಾವಾರ ಹಾಲಿಗೆ
ಗಗನಕುಮುಗಳೇ?

ಅವಿಷ್ಠರಿಸಿದ ಕೀರ್ತಿಯನ್ನು ತಮ್ಮಡಾಸಿಕೋಳ್ಳಲು
ಹಿಂಬ್ರಣ್ಣ ವ್ಯಂಜಿಸಿದರು. ಇತ್ತು ಸಿದುಬು ಅಶ್ವೇ
ಕೇಂದ್ರದಲ್ಲಿದ್ದ ಪ್ರದೋವಿಲ್ಲಿ ಗೋವ್ಯೆಲಿ ವಿಯಿದ್ದರ
ಲಸಿಕೆಯನ್ನು ಮನುಷ್ಯ ಸಿದುಬಿನೆ ವಿರುದ್ಧದ
ಲಸಿಕೆಯಿಂದಿಗೆ ಕೆಲವಿರಕೆ ಮಾಡಿಬ್ಬಿರು.
ಇವೆಲ್ಲ ಥಂಗಳಿಗೆ ಜೆನ್ಸನ್‌ರ್ ಅವರ ಮನ್ಸಂಭಿಗೆ
ತಡೆಯುಂಟುಮಾಡಿದವು. ಆದರೆ ಹಟಿಬಿಡಿದೆ
ತಮ್ಮ ಪ್ರಯತ್ನಗಳನ್ನು ಮುಂದಪರಿಸಿದ
ಅವರಿಗೆ ಕೊನೆಗೊ ಜಯ ಸಿಕ್ಕಿತು. ಅವರ
'ವ್ಯಾಕ್ಸಿನೇಶನ್' ಚುಚ್ಚುವುದ್ದು ಅಮೆರಿಕದಲ್ಲಿ
ಪ್ರಭಾರ ಪಡೆಯಿತು. ಯುರೋಪಿನ ಉಳಿದ
ರಾಷ್ಟ್ರಗಳಲ್ಲಿಯೂ ಅದು ಒಳಿಗೆ ಬಂದಿತು.
ಕೆಲವೇ ವರ್ಷಗಳಲ್ಲಿ ಜಗತ್ತಿನ ಬಹುತೇಕ
ದೇಶಗಳಿಗೆ ಸಿದುಬು ರೋಗನಿರೋಧಕ
ಚುಚ್ಚುಮಣಿನ ಪರಿಚಯವಾಯಿತು.

ಚುಚ್ಚುಮಣಿನ ಮೂಲಕ ರೋಗನಿರೋಧಕ
ಲಸಿಕೆಯನ್ನು ಉಡಿಸುವುದು ಸರಳ
ವ್ಯಕ್ತಿಯಿರುವುದಿಗೆ ತೋರಿದ್ದರೂ ಕೆಲವೊಂದು
ಆರಂಭಿಕ ಹಿನ್ನಬೆಗಳಿಂದ ಎದುರಾದವು.
ವ್ಯಾಕ್ಸಿನೇಶನ್ ಮಾಡುವ ಸರಿಯಾದ ಕ್ರಮವನ್ನು
ಎಡ್ಡರ್ ಜೆನ್ಸನ್ ಅವರು ತಿಳಿಸಿದ್ದರೂ

ಕೆಲವೊಮ್ಮೆ ಅದರ ಪರಿಪಾಲನೆಯಲ್ಲಿ
ಲೋಪಗಳಾಗುತ್ತಿದ್ದವೇ. ವ್ಯಾಕ್ಸಿನ್ ಅನ್ನು
ಉತ್ಪನ್ನಪಡಿಸುವ ನೇವದಲ್ಲಿರೋ ಅಥವಾ ಜೆನ್ಸನ್‌ರ್
ಅವರಿಗೆ ಕೆಟ್ಟ ಹೆಸರು ತರುವ ಮನ್ಸಾರ್ಥದಲ್ಲಿರೋ
ಕೆಲವು ವ್ಯಾದ್ಯರು ಲಸಿಕೆಯ ಮೂಲಕೂಪನ್ನು
ಬದಲಾಯಿಸಿರುತ್ತಿದ್ದರು. ಇನ್ನು ಪರಿಪಾಠವಾದ
ಗೋವ್ಯೆಲಿ ಕೀವು-ಮಾದರಿಗಳು ಸುಳಭವಾಗಿ
ಲಭ್ಯವಾಗುತ್ತಿರುತ್ತಿಲ್ಲ. ಅವು ಸಿಕ್ಕ ಸಂಭರ್ಗಗಳಲ್ಲಿ
ಸುರಕ್ಷಿತವಾಗಿ ಸಂಗ್ರಹಿಸುವ, ಸಾಗಣೆ ಮಾಡುವ
ತಂತ್ರಜ್ಞಾನವಾಗಲೀ ಅರಿವಾಗಲೀ ಇರಲೀಲ್ಲ.
ಎಲ್ಲಕ್ಕೂ ಮಿಗಿಲಾಗಿ ಮನುಷ್ಯರ ದೇಹದ ಸುರಕ್ಷಾ
ವ್ಯವಸ್ಥೆಯ ಕಾರ್ಯಾಚರಣೆಯ ತಿಳಿವೆಳೆಯೂ
ಇರಲೀಲ್ಲ. ಅಂತಹೀ ಲಸಿಕೆಯ ಪರಿಣಾಮ
ಹಾಗೂ ಅಡ್ಡ ಪರಿಣಾಮಗಳನ್ನು ಅರಿಯಲು
ಅನೇಕ ಪ್ರಯೋಗಗಳನ್ನು ನಡೆಸುವಂತಾಯಿತು.
ಹಿಂದಿನ ತಪ್ಪಗಳನ್ನು ತಿಳಿಕೊಂಡು ಮುಂದಿನ
ಪ್ರಯೋಗಕ್ಕೆ ಸಿದ್ಧವಾಗಬೇಕಾಯಿತು. ಇವೆಲ್ಲ
ಕಾರಣಗಳಿಂದ ಪರಿಣಾಮಕಾರಿ ಲಸಿಕೆಯು
ನಿರ್ಮಾಣ ಹಾಗೂ ಅದನ್ನು ಉಡಿಸುವ
ಸರಿಯಾದ ಮಾರ್ಗಗಳನ್ನು ನಿರ್ದಿಷ್ಟಿಸುವುದಕ್ಕೆ
ಸಾಕಷ್ಟು ಸಮಯ ಹಿಡಿಯಿತು.

ಚಾಗ್ಯತಿಗೊಳಿಸುವ ಪದ್ಧತಿಯು ಇಂಗ್ಲೆಂಡಿಗೂ
ಪರಿಬಯವಾಯಿತು. 1721-22ರ ಹೊತ್ತಿಗೆ
ಇಂಥ ನೂರಾರು ಚುಚ್ಚುಮಧ್ಯ ಪ್ರಯೋಗಗಳು
ಅಳ್ಳಿ ನಡೆದವು. ಅಪ್ಪಿಕಾ ದೇಶದಿಂದ ಬಂದಿದ್ದ
ಜೀತದಾಳುಗಳ ಮೂಲಕ ಈ ಚುಚ್ಚುಮಧ್ಯ
ಅಮೆರಿಕಕ್ಕೂ ಪರಿಜಯವಾಯಿತು. 1728ರ
ಹೊತ್ತಿಗೆ ದ್ವಿತೀಯ ಅಮೆರಿಕ ದೇಶಗಳಲ್ಲಾ ಇದರ
ಒಳಕೆ ವ್ಯಾಪಕವಾಯಿತು.

ಈ ಬಗೆಯು ಚುಚ್ಚುಮಧ್ಯ ಸಿದುಬು
ರೋಗದ ಹತ್ತೋಟಿ ಕಾರ್ಯದಲ್ಲಿ ಕ್ರಾಟಿಕಾರಕ
ಬದಲಾವಣೆಯನ್ನು ತಂದಿತು. ಆದರೆ, ಕೆಲವೊಂದು
ಸಮಸ್ಯೆಗಳನ್ನು ಅದು ಸ್ವಲ್ಪಿಸಿತು. ಚುಚ್ಚುಮಧ್ಯ
ಸ್ಟೀಕರಿಸಿದ ಕಲವರಿಗೆ ರೋಗನ್ ವಿಪರೀತವಾಗಿ
ಉಲ್ಲಂಘಗೊಳ್ಳುತ್ತಿತ್ತು. ಅಂಥವರಲ್ಲಿ ಕೆಲವರು
ತಮ್ಮ ಪ್ರಾಣ ಕೆಳದುಹೊಳ್ಳುತ್ತಿದ್ದರು. ಹಾಗೆಯೇ
ಚುಚ್ಚುಮಧ್ಯನಿಂದಾಗಿ ಸೋಂಕಿತರಾದವರು
ದಿನಕ್ಕಿಂತೆ ತಾವು ಗುಣಮುಖಿರಾದರೂ
ಅಪ್ಪರೋಳಗೆ ತಮ್ಮ ಸ್ವತ್ವಮಾತ್ರ ಲಿನವರಿಗೆ ಅವರು
ರೋಗ ಹರಡಿಸುತ್ತಿದ್ದರು. ಹೀಗೆ ರೋಗಪಡೆದವರ
ಸ್ಥಿತಿ ಉಲ್ಲಂಘಗೊಳ್ಳುವ ಸಾಧ್ಯತೆಯೂ ಹೆಚ್ಚಾಯಿತು.
ಅಂತೆ ಅಳುಗಳ ಲೆಕ್ಕಾಚಾರದಲ್ಲಿ ಅಂದು ಸಿದುಬು
ತಗಲಿದವರಲ್ಲಿ ಪ್ರತಿತತ 20-30ರಷ್ಟು ಮಂದಿ
ಸಾವಿಗೊಂಡಿದ್ದರು ಸಾಮಾನ್ಯವಾಗಿತ್ತು. ಆದರೆ
ಈ ಚುಚ್ಚುಮಧ್ಯನಿಂದಾಗಿ ಸಿದುಬು ತಗಲಿದವರಲ್ಲಿ
ಸಾಬಿನ ಸಿಕ್ಕೆ ಕೇವಲ ಶೇ.2 ಮಾತ್ರವಾಗಿತ್ತು.
ಇತ್ತು ಅಂದಿನ ಚರ್ಚೆ ಮುಖಿಂದರಲ್ಲಿ ಕೆಲವರು
ಧಾರ್ಮಿಕ ಕಾರಣಗಳ ನೇಪಾಡ್ರಿ ಈ ಚುಚ್ಚುಮಧ್ಯ
ಪ್ರಯೋಗಗಳನ್ನು ವಿರೋಧಿಸಿರು.
ಇವೆಲ್ಲ ಪ್ರತಿರೋಧಗಳ ನಡುವೆಯೂ
'ವೆರಿಯೋಲೆಶನ್'ನ ಒಳಕೆ ಮುಂದುವರಿಯಿತು.

ಎಡ್ಡರ್ ಜೆನ್ಸನ್

1773ರ ಸಮಯದಲ್ಲಿ ಲಂಡನ್‌ನ ಪ್ರತಿಷ್ಠಿತ
ಸೇಂಟ್ ಜಾಫ್ರ್ ಆಸ್ಟ್ರೆಟ್‌ರ್ ಸಜನ್‌ ಆಗಿದ್ದ
ಎಡ್ಡರ್ ಜೆನ್ಸನ್ ಎಂಬವವರು ವ್ಯಾಧಿಕೆಯ
ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳಿರದರಲ್ಲಿ
ಪ್ರತಿಧಿರಾಗಿದ್ದರು. ಸಿದುಬು ರೋಗಕ್ಕೆ
'ವೆರಿಯೋಲೆಶನ್'ಗೆ ಹೊರಾದ
ಹೊಸದೊಂದು ಚಿಕಿತ್ಸೆಯ ಕುರಿತು ಅವರು ಆಗ
ಅಧ್ಯಯನ ನಡೆಸುತ್ತಿದ್ದರು. ಆ ಸಮಯದಲ್ಲಿ
ಅವರಿಗೆ ಒಂದು ವಿಚಿತ್ರ ವಿಧ್ಯಮಾನವು ಗಮನಕ್ಕೆ
ಬಂದಿತು. ಹಸುಗಳ ಕೆಚ್ಚಲೀನ ಮೇಲೆ ಕೀವು
ಗುಳ್ಳೆಗಳಾಗುವುದು ನೂರಾರು ವರ್ಷಗಳ
ಹಿಂದಿನಿಂದ ಇದ್ದ ಒಂದು ಸಾಮಾನ್ಯ ಕಾಲ್ಯಾಂ
ಇಂಥ ಸಿದುಬು ರೋಗಕ್ಕೆ 'ಕೌಪಾಕ್ಸ್'
(ಗೋವ್ಯೆಲ್ಲ, ಆಕಳ ಸಿದುಬು) ಎಂಬ ಹೆಸರಿದೆ.
ಇದು ಮನುಷ್ಯರಿಗೆ ತಗಲುವ ಸಿದುಬಿಂಠಿ
ತೋರಿದರೂ ಒಂದು ಸೌಷ್ಟುವಾದ ಸೇಂಪುಬೇನೆ.
ಮಾರಕಾಂತಕ ಕಾಲ್ಯಾಂ ಹೆಚ್ಚಿನವು
ಹರಡಿಸುವ ವ್ಯರ್ಥನ್ ಹೆಸರು 'ವ್ಯಾಕ್ಸಿನಿಯ್'.
ಹಾಲು ಕರೆಯುವ ಕೆಲವು ದನಗಾಹಿಗಳ
ಉಗ್ನೆ, ಮೂರ್ಗೆಗಳಲ್ಲಿಯೂ ಇಂಥೆ ಸಿದುಬು
ಗುಳ್ಳೆಗಳಾಗುವುದು ಸಹಾ ಆ ಕಾಲದಲ್ಲಿ